

ಕರ್ನಾಟಕ ಸರ್ಕಾರ

Specimen Ref : KVR2-EC-203184
Document Ref : KVR2-SAMPLE-2026-27

ನಮೂನೆ 16 (148ನೇ ನಿಯಮ)
ಸ್ವತ್ತಿನ ಮೇಲೆ ಖುಣ್/ರಹಿತ ಪ್ರಮಾಣಪತ್ರ

SPECIMEN — NOT A GOVERNMENT DOCUMENT — FICTIONAL DATA

ಕೆಳಗೆ ನಮೂದಿಸಿರುವ ಸ್ವತ್ತಿನ ಬಗ್ಗೆ ನೋಂದಾಯಿಸಲಾದ ಪತ್ರಗಳು ಮತ್ತು ಬಾಧ್ಯತೆಗಳ ಕುರಿತು ಈ ಕಲ್ಪಿತ ಮಾದರಿಯನ್ನು ಪ್ರದರ್ಶನ ಉದ್ದೇಶಕ್ಕಾಗಿ ಮಾತ್ರ ಸಿದ್ಧಪಡಿಸಲಾಗಿದೆ.
ಇಲ್ಲಿ ನೀಡಿರುವ ಎಲ್ಲಾ ಹೆಸರುಗಳು, ಸಂಖ್ಯೆಗಳು, ದಿನಾಂಕಗಳು ಮತ್ತು ಅಸ್ತಿ ವಿವರಗಳು ಸಂಪೂರ್ಣವಾಗಿ ಕಾಲ್ಪನಿಕವಾಗಿವೆ.

ಸ್ವತ್ತಿನ ವಿವರಗಳು:

Village : Navanagar

Hobli : Kalpana Hobli

Boundary Details- North: 30 [30 FEET] SAMPLE ROAD East: PLOT 204 West: PLOT 206 South: PLOT 207

North to South : 15.0 East to West : 10.0

Plot No: 205, Survey No: 999/XX

Area Hectare: -, Acre: -, Gunta: -, Cent: -

ಮೇಲೆ ತಿಳಿಸಿದ ಅಸ್ತಿಯ ವಿವರಗಳನ್ನು 2025-01-01 ರಿಂದ 2026-08-01 ರವರೆಗೆ ಪರಿಶೀಲಿಸಿದಂತೆ ಕಲ್ಪಿತ ದಾಖಲೆಗಳ ಆಧಾರದ ಮೇಲೆ ಈ ಮಾದರಿ ಪ್ರಮಾಣಪತ್ರವನ್ನು ರಚಿಸಲಾಗಿದೆ.

ಇದು ಯಾವುದೇ ನೈಜ ನೋಂದಣಿ, ಖುಣ್ಭಾರ ಅಥವಾ ಹಕ್ಕಿನ ಕುರಿತು ಸಾಕ್ಷ್ಯವಲ್ಲ.

ಮೇಲೆ ತಿಳಿಸಿದ ಅಸ್ತಿಯ ವಿವರಗಳನ್ನು 2004-01-01 ರಿಂದ 2026-06-07 ರವರೆಗೆ ತಿಳಿಸಿದ ಸ್ವತ್ತಿಗೆ ಸಂಬಂಧಿಸಿದಂತೆ ನಡವಳಿಕೆಗಳನ್ನು ಮತ್ತು ಖುಣ್ಭಾರಗಳ ಬಗ್ಗೆ ಶೋಧನೆಯನ್ನು ಮಾಡಲಾಗಿದೆ ಎಂದು ನಾನು ಈ ಮೂಲಕ ದೃಢಪಡಿಸುತ್ತೇನೆ.



SPECIMEN

ದಾಖಲೆ ಸಿದ್ಧಪಡಿಸುವವರು ಮತ್ತು ಪ್ರಮಾಣ ಪತ್ರ ಸಿದ್ಧಪಡಿಸಿದವರು (Preparer)	ದಾಖಲೆ ಪರಿಶೀಲಿಸುವವರು ಮತ್ತು ಪ್ರಮಾಣ ಪತ್ರ ಪರಿಶೀಲಿಸಿದವರು (Verifier)
Digitally signed by SAMPLE OFFICER Date: 2026.08.01 10:15:00 +05:30 Reason: EC Certificate — SPECIMEN Location: Navanagar Sample SRO	Digitally signed by SAMPLE VERIFIER Date: 2026.08.01 10:17:00 +05:30 Reason: EC Certificate — SPECIMEN Location: Navanagar Sample SRO
Digitally signed by SAMPLE OFFICER Date: 2026.08.01 10:20:00 +05:30 Reason: EC Certificate — SPECIMEN Location: Navanagar Sample SRO	

ಸೂಚನೆಗಳು-

- (1) ಈ ಮಾದರಿಯಲ್ಲಿ ಬಳಸಿರುವ ಎಲ್ಲಾ ಅಸ್ತಿ ವಿವರಗಳು, ಹೆಸರುಗಳು, ಸಂಖ್ಯೆಗಳು ಮತ್ತು ದಿನಾಂಕಗಳು ಕಾಲ್ಪನಿಕವಾಗಿವೆ.
- (2) ಈ ದಾಖಲೆಯನ್ನು ಯಾವುದೇ ನೋಂದಣಿ ಕಛೇರಿ, ಬ್ಯಾಂಕ್, ನ್ಯಾಯಾಲಯ ಅಥವಾ ಇತರೆ ಸಂಸ್ಥೆಯಲ್ಲಿ ನೈಜ ಪ್ರಮಾಣಪತ್ರವಾಗಿ ಬಳಸಬಾರದು.
- (ಅ) ಈ ಮಾದರಿಯಲ್ಲಿರುವ ಸಹಿಗಳು, ಮುದ್ರೆಗಳು ಮತ್ತು ಗುರುತುಗಳು ಕೇವಲ ವಿನ್ಯಾಸದ ಉದಾಹರಣೆಗಳಾಗಿ ಮಾತ್ರ.
- (ಬಿ) ಈ ಮಾದರಿ ಯಾವುದೇ ಸ್ವತ್ತಿನ ಮಾಲೀಕತ್ವ, ಮುಣಭಾರ, ಬಾಧ್ಯತೆ ಅಥವಾ ನೋಂದಣಿ ಸ್ಥಿತಿಯನ್ನು ದೃಢೀಕರಿಸುವುದಿಲ್ಲ.

(ಎ) ಆದರೆ ಈ ಪ್ರಸ್ತುತ ಅರ್ಜಿಯ ಪ್ರಕಾರ ಅರ್ಜಿದಾರನು ಸ್ವತಃ ಪರೀಕ್ಷಿಸಲು ಇಚ್ಛೆ ಪಡೆದಿದ್ದ ಕಾರಣ ಅಫೀಸಿನ ಸಿಬ್ಬಂದಿಯ ಶೋಧನೆಯನ್ನು ಅದಷ್ಟು ಜಾಗರೂಕತೆಯಿಂದ ಮಾಡಲಾಗಿದೆ ಆದ್ದರಿಂದ ಈ ತತ್ಸಂಬಂಧವಾಗಿ ಯಾವುದೇ ತಪ್ಪುಗಳು

